



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ಬಿಶೇಷ ರಾಜ್ಯ ಪತ್ರಿಕೆ

ಭಾಗ- ೩ Part- III	ಬೆಂಗಳೂರು, ಮಂಗಳವಾರ, ೦೧, ಅಕ್ಟೋಬರ್, ೨೦೨೪(ಆಶ್ವಯುಜ, ೦೯, ಶಕವರ್ಷ, ೧೯೪೬) BENGALURU, TUESDAY, 01, OCTOBER, 2024(AASHWAYUJA, 09, SHAKAVARSHA, 1946)	ನಂ.೪೫೬ No. 456
---------------------	--	-------------------

## ಕರ್ನಾಟಕ ಸರ್ಕಾರ

ಸಂಖ್ಯೆ: ಸಿಐ 103 ಎಸ್‌ಪಿಕ್ಯೂ 2024

ಕರ್ನಾಟಕ ಸರ್ಕಾರದ ಸಚಿವಾಲಯ  
ವಿಕಾಸ ಸೌಧ,  
ಬೆಂಗಳೂರು, ದಿನಾಂಕ: 01.10.2024

### 1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ವಿಧಿ 28(4)ರ ಅಧಿಸೂಚನೆ

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ (1966ರ ಕರ್ನಾಟಕದ ಕಾಯ್ದೆ ಸಂಖ್ಯೆ: 18) ವಿಧಿ 28(1) ಪ್ರಕಾರ ದತ್ತವಾದ ಅಧಿಕಾರದ ಮೇರೆಗೆ ದಿನಾಂಕ: 31.07.2024 ರಂದು ಕರ್ನಾಟಕ ವಿಶೇಷ ರಾಜ್ಯ ಪತ್ರಿಕೆಯಲ್ಲಿ ಪ್ರಕಟವಾಗಿರುವ ಅಧಿಸೂಚನೆ ಸಂಖ್ಯೆ: ಸಿಐ 103 ಎಸ್‌ಪಿಕ್ಯೂ(ಇ) 2024, ಬೆಂಗಳೂರು ದಿನಾಂಕ: 31.07.2024 ರ ಪ್ರಕಾರ ಸರ್ಕಾರದ ಸದರಿ ಅಧಿಸೂಚನೆಯಲ್ಲಿ ನಮೂದಿಸಲ್ಪಟ್ಟಿರುವ ಸ್ವತ್ತುಗಳ ಪ್ರದೇಶವನ್ನು ಬೆಂಗಳೂರು ಮೆಟ್ರೋ ರೈಲು ಯೋಜನೆಯ ಹಂತ-2ಬಿ ರ ಶೆಟ್ಟಿಗೇರಿ ಡಿಪೋ ನ ಟೆಸ್ಟ್ ಟ್ರ್ಯಾಕ್ ಅಭಿವೃದ್ಧಿಪಡಿಸುವ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಇಚ್ಛೆಪಟ್ಟಿದೆ.

ಮೇಲ್ಕಂಡ ಅಧಿಸೂಚನೆಯ ಷೆಡ್ಯೂಲ್‌ನಲ್ಲಿ ನಮೂದಿಸಲ್ಪಟ್ಟಿರುವ ಜಮೀನುಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿರುವ ಉದ್ದೇಶಕ್ಕೆ ಸ್ವಾಧೀನಪಡಿಸಿಕೊಳ್ಳಬೇಕಾಗಿರುವುದು ಕರ್ನಾಟಕ ಸರ್ಕಾರಕ್ಕೆ ಮನದಟ್ಟಾಗಿದೆ. ಈ ಬಗ್ಗೆ ಮೇಲ್ಕಂಡ ಕಾಯ್ದೆ ವಿಧಿ 28(3) ರ ಪ್ರಕಾರ ಆದೇಶ ಹೊರಡಿಸಲಾಗಿದೆ.

ಆದುದರಿಂದ 1966 ರ ಕರ್ನಾಟಕ ಕೃಷಿಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ವಿಧಿ 28(4) ರ (1966 ರ ಕರ್ನಾಟಕದ ಕಾಯ್ದೆ ಸಂಖ್ಯೆ: 18) ಮೇರೆಗೆ ದತ್ತವಾದ ಅಧಿಕಾರದ ಮೇರೆಗೆ ಕರ್ನಾಟಕ ಸರ್ಕಾರ ಈ ಕೆಳಗೆ ನಮೂದಿಸಿರುವ ಜಮೀನುಗಳನ್ನು ಅಧಿಸೂಚನೆಯಲ್ಲಿ ತಿಳಿಸಲಾಗಿರುವ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆಯೆಂದು ಈ ಮೂಲಕ ಘೋಷಿಸಲಾಗಿದೆ.

ಕ್ರ. ಸಂ.	ಖಾತಾದಾರರ ಹೆಸರು	ಅನುಭವದಾರರ ಹೆಸರು	ಗುರುತಿನ ಸಂಖ್ಯೆ	ಎಲ್‌ಎ/ಸಿಟಿ ಸರ್ವೆ ನಂಬರ್	ಬಿಬಿ ಎಂಪಿ ಸ್ವತ್ತಿನ ಸಂಖ್ಯೆ	ಭೂಸ್ವಾಧೀನಕ್ಕೆ ಒಳಪಟ್ಟ ವಿಸ್ತೀರ್ಣ ಚ.ಮೀ.	ಚಕ್ಕುಬಂದಿ				ಕಟ್ಟಡ ವಿನಾಸಗಳ ವಿವರಗಳು
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	
1	2	3	4	5	6	7	8				9
ಗ್ರಾಮದ ಹೆಸರು : ಅಕ್ಕೇನಹಳ್ಳಿ ಹೋಬಳಿ : ಕಸಬಾ ತಾಲ್ಲೂಕು : ದೇವನಹಳ್ಳಿ ಜಿಲ್ಲೆ : ಬೆಂಗಳೂರು											
ಗ್ರಾಮಾಂತರ											
1	ಎಂ. ಆರ್. ಜಾನಕಿ ರಾಮ್	ಎಂ. ಆರ್. ಜಾನಕಿ ರಾಮ್	ARP-TRJ-10-ADLP	37	-	3566.72	ಬಿಎಂ.ಆರ್.ಸಿ.ಎಲ್ ಗೆ ಭೂಸ್ವಾಧೀನವಾಗಿ ತೀರುವ ಪ್ರದೇಶ	ಸ.ನಂ. 78 ರ ಸ್ವತ್ತು	ಬಿಎಂ.ಆರ್.ಸಿ.ಎಲ್ ಗೆ ಭೂಸ್ವಾಧೀನವಾಗಿರುವ ಪ್ರದೇಶ	ಉಳಿಕೆ ಸ್ವತ್ತು	ಖಾಲಿ ಜಾಗ
	ಎಂ. ಆರ್. ರಘು ರಾಮ್	ಎಂ. ಆರ್. ರಘು ರಾಮ್	ARP-TRJ-10-ADLP	37	-	2164.33	ಬಿಎಂ.ಆರ್.ಸಿ.ಎಲ್ ಗೆ ಭೂಸ್ವಾಧೀನವಾಗಿ ತೀರುವ ಪ್ರದೇಶ	ಬಿಎಂ.ಆರ್.ಸಿ.ಎಲ್ ಗೆ ಭೂಸ್ವಾಧೀನವಾಗಿ ತೀರುವ ಪ್ರದೇಶ	ಬಿಎಂ.ಆರ್.ಸಿ.ಎಲ್ ಗೆ ಭೂಸ್ವಾಧೀನವಾಗಿರುವ ಪ್ರದೇಶ	ಉಳಿಕೆ ಸ್ವತ್ತು	ಖಾಲಿ ಜಾಗ
	ಎಂ. ಆರ್. ಪದ್ಮಾವತಿ	ಎಂ. ಆರ್. ಪದ್ಮಾವತಿ	ARP-TRJ-10-ADLP	37	-	537.37	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಬಿಎಂ.ಆರ್.ಸಿ.ಎಲ್ ಗೆ ಭೂಸ್ವಾಧೀನವಾಗಿರುವ ಪ್ರದೇಶ	ಉಳಿಕೆ ಸ್ವತ್ತು	ಖಾಲಿ ಜಾಗ

ಗ್ರಾಮದ ಹೆಸರು : ಶೆಟ್ಟಿಗರೆ				ಹೋಬಳಿ : ಜಾಲ			ತಾಲ್ಲೂಕು : ಯಲಹಂಕ		ಜಿಲ್ಲೆ : ಬೆಂಗಳೂರು		
2	ಸರ್ಕಾರ	ಸರ್ಕಾರ	ARP- TRJ-10- ADLP	78	-	1434.58	ಸ.ನಂ. 78ರ ಸ್ವತ್ತು	ಬಿಎಂ.ಆರ್.ಸಿ.ಎ ಲ್ ಸ್ವತ್ತು	ಬಿಎಂ.ಆರ್.ಸಿ. ಎಲ್ ಸ್ವತ್ತು	ಸ.ನಂ . 78ರ ಜ ಮೀ ನು	ಖಾಲಿ ಜಾಗ
ಒಟ್ಟು						7703.00					

-: ಘೋಷ್ವಾರೆ:-

ಕ್ರ. ಸಂ.	ಗ್ರಾಮದ ಹೆಸರು	ವಿಸ್ತೀರ್ಣ (ಚ.ಮೀ ಗಳಲ್ಲಿ)
1	ಅಕ್ಕೇನಹಳ್ಳಿ	6268.42
2	ಶೆಟ್ಟಿಗರೆ	1434.58
	ಒಟ್ಟು	7703.00

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ  
(ಸಿ.ವಿ. ಹರಿದಾಸನ್)  
ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ)  
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ.